


## ಪ್ರಜೆಗಳಿಂದ ಪ್ರಜಾ ಪ್ರತಿನಿಧಿಗಳಿಗೆ ನೈತಿಕತೆಯ ಪಾಠದ ಸಮಯ

ಹಣಬಲ-ಜಾತಿಬಲ ಹೊಂದಿರುವವರು ಚುನಾವಣೆಯನ್ನು ಗೆಲ್ಲುವ ಹಾಗೂ ಮೌಲ್ಯಾಧಾರಿತ ರಾಜಕಾರಣ ಹಿನ್ನಡೆ ಕಂಡಿರುವ ಸನ್ನಿವೇಶ ಸೃಷ್ಟಿಯಾಗುವಲ್ಲಿ ಜನರ ಪಾತ್ರವೂ ಇದೆ. ಪ್ರಚಲಿತ ರಾಜಕೀಯದಿಂದ ಅಂತರ ಉಳಿಸಿಕೊಂಡಿರುವ ಪ್ರಜ್ಞಾವಂತರು ಧ್ವನಿ ಎತ್ತಲಿಡು ಸಕಾಲ.



ಈಶ್ವರ

ನಾಡಿನ ಆಗಸದಲ್ಲಿ ಭರವಸೆ ಹುಟ್ಟಿಸುವ ಮಳೆಮೋಡಗಳು ಕಾಣಿಸುತ್ತಿಲ್ಲ. ಬದಲಿಗೆ ನಿರಾಶೆಯ ಕಾರ್ಮೋಡ ನಾಡಿನ ವರ್ತಮಾನದ ಮೇಲೆ ಕವಿದಂತಿದೆ. ಮಳೆಗಾಲದ ದಿನಗಳು ಬೇಸಿಗೆಯ ಉಪ ಆವೃತ್ತಿಯಂತೆ ಕಾಣಿಸುತ್ತಿವೆ. ರಾಜ್ಯದ ಅನೇಕ ಭಾಗಗಳಲ್ಲಿ ಕುಡಿಯುವ ನೀರಿನ ಕೊರತೆಯಿದೆ. 'ಬಾಯಾರಿದ ಕರ್ನಾಟಕ'ದ ನಕ್ಷೆಗೆ ದಿನದಿಂದ ದಿನಕ್ಕೆ ಹೊಸ ಹೊಸ ಪ್ರದೇಶಗಳು ಸೇರಿಕೊಳ್ಳುತ್ತಲೇ ಇವೆ. ಮಳೆಗಾಲದ ಈ ದಿನಗಳಲ್ಲಿ ಬಿತ್ತನೆ-ನಾಟ ಎಂದು ಕೈತುಂಬಾ ಕೆಲಸ ಹೊಂದಿರಬೇಕೆಂದ ರೈತಾಪಿ ಮಂದಿ ಹತಾಶೆಯಿಂದ ಆಕಾಶ ನೋಡುತ್ತಿದ್ದಾರೆ. ಹೀಗೆ ಇಡೀ ಕರ್ನಾಟಕದ ತುಂಬ ನಿರಾಶೆಯ ವಾತಾವರಣ ರೂಪುಗೊಂಡಿರುವ ಸಂದರ್ಭದಲ್ಲಿ, ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ? ಅವರೆಲ್ಲ ರೆಸಾರ್ಟ್‌ಗಳಲ್ಲಿದ್ದಾರೆ, ಪಂಚತಾರಾ ಹೋಟೆಲ್‌ಗಳಲ್ಲಿದ್ದಾರೆ!

ಕರ್ನಾಟಕದ ರಾಜಕಾರಣ ದೇಶದಲ್ಲೆಡೆ ನಗೆಪಾಟಲಿಗೆ ಈಡಾಗಿರುವ ವಿಷಮ ಸನ್ನಿವೇಶಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ನಾವು ಚುನಾಯಿಸಿದ ಶಾಸಕರು ಠಾವು ಬದಲಿಸುವ ಆಟದಲ್ಲಿ ತೊಡಗಿದ್ದಾರೆ. ಮತದಾರರಿಗೆ ಕೈಮುಗಿದು ಪಡೆದಿದ್ದ ಶಾಸಕ ಸ್ಥಾನವನ್ನು ಈಗ ಅವರನ್ನು ಕೇಳದೆ ಬಿಟ್ಟುಕೊಡುತ್ತಿದ್ದಾರೆ. ಇವರೆಲ್ಲ ರಾಜೀನಾಮೆ ನಾಟಕ ಆಡುತ್ತಿರುವುದಾದರೂ ಏಕೆ? ಕಾರಣ ಸ್ಪಷ್ಟವಾಗಿದೆ: ಹಣ ಮತ್ತು ಅಧಿಕಾರದ ಲಾಲಸೆ. ಪೇಟೆಯಲ್ಲಿ ಲಿಲಾವಿಗೆ ನಿಂತವರಂತೆ ಕಾಣಿಸುತ್ತಿರುವ ನಾಯಕರು, 'ರಾಜಕಾರಣ ಎಂದರೆ ಅದು ಅಧಿಕಾರ ರಾಜಕಾರಣ'ವಷ್ಟೇ ಎನ್ನುವ ಸ್ಥಿತಿಗೆ ತಲುಪಿದ್ದಾರೆ. ಅವರ ಪಾಲಿಗೆ ಪಕ್ಕ-ಸಿಡ್ಡಾಂತ ನಗಣ್ಯವಾಗಿದೆ. ಸ್ವಾರ್ಥ ರಾಜಕಾರಣ ಅದೆಷ್ಟು ವಿಜೃಂಭಿಸುತ್ತಿದೆಯೆಂದರೆ, ತಾವು ತಮ್ಮ ಕ್ಷೇತ್ರದ ಮತದಾರರಿಗೆ ಉತ್ತರದಾಯಿತ್ವ ಹೊಂದಿದ್ದೇವೆ ಎನ್ನುವುದೇ ಶಾಸಕರಿಗೆ ಮರೆತುಹೋಗಿದೆ. ಅನೈತಿಕ ರಾಜಕಾರಣದ ಭಿನ್ನ ಭಿನ್ನ ನಮೂನೆಗಳನ್ನು ಹಗಲಿರುಳು ನೋಡುವ ದುರ್ಗತಿ ಜನರದ್ದಾಗಿದೆ. ಜನಸಾಮಾನ್ಯರ ಭಾವನೆಗಳಿಗೆ ಬೆಲೆಯೇ ಇಲ್ಲದ ಸ್ಥಿತಿ ಕರ್ನಾಟಕದಲ್ಲಿ ಸೃಷ್ಟಿಯಾಗಿದೆ.

ಸಮಾಜದ ಒಂದು ವರ್ಗಕ್ಕೆ ರಾಜಕಾರಣವೆಂದರೆ ಅಲರ್ಜಿ. ಆದರೆ, 'ಕೊಳಕು ರಾಜಕಾರಣದ ಸಹವಾಸ ನಮಗೇಕೆ?' ಎಂದು ಯಾರೊಬ್ಬರೂ ಸುಮ್ಮನಿರುವ ಸಂದರ್ಭ ಇಂದಿನದಲ್ಲ. ಸಮಾಜದ ಎಲ್ಲ ಹಂತಗಳಲ್ಲೂ ರಾಜಕಾರಣ ಸ್ಥಾನ ಪಡೆದಿರುವಾಗ, ಅದರಿಂದ ನಾವು ದೂರವುಳಿಯುತ್ತೇವೆ ಎನ್ನುವುದು ಅಸಾಧ್ಯ. ರಾಜಕಾರಣ ಗಟ್ಟಿ ನಾರುತ್ತಿದೆ ಎಂದರೆ, ಅದು ನಮ್ಮ ಸಮಾಜದ ಪ್ರತಿಫಲನವೇ ಆಗಿದೆ. ಹಣಬಲ-ಜಾತಿ ಬಲವನ್ನು ಹೊಂದಿರುವವರು ಚುನಾವಣೆಯನ್ನು ಗೆಲ್ಲುವ ಹಾಗೂ ಮೌಲ್ಯಾಧಾರಿತ ರಾಜಕಾರಣ ಹಿನ್ನಡೆ ಕಂಡಿರುವ ಸನ್ನಿವೇಶ ಸೃಷ್ಟಿಯಾಗುವಲ್ಲಿ ಜನರ ಪಾತ್ರವೂ ಇದೆ. ರಾಜಕಾರಣಿಗಳ ನಿರ್ಲಕ್ಷ್ಯ-ಭಂಡತನ, ಲೋಭದ ಅತಿರೇಕವನ್ನು ಜನ ಒಪ್ಪಿಕೊಂಡಿರುವ, ಅಂಥವರನ್ನು ಮತ್ತೆ ಚುನಾಯಿಸಿರುವ ನಿರರ್ಶನಗಳೂ ಇವೆ. ಹೀಗಾಗಿ ಈ ಹೊತ್ತಿನ ರಾಜಕಾರಣದಲ್ಲಿನ ನೈತಿಕ ಅಧಃಪತನಕ್ಕೂ ಸಾಮಾಜಿಕ ಅನಾರೋಗ್ಯಕ್ಕೂ ಪರಸ್ಪರ ಸಂಬಂಧವಿದೆ. ಇಂಥ ಸಂದರ್ಭದಲ್ಲಿ ಪ್ರಚಲಿತ ರಾಜಕೀಯದಿಂದ ಅಂತರ ಉಳಿಸಿಕೊಂಡಿರುವ ಪ್ರಜ್ಞಾವಂತರು ಸಕ್ರಿಯರಾಗಬೇಕೆಂದ, ಧ್ವನಿ ಎತ್ತಬೇಕೆಂದ.

ರಾಜಕಾರಣದಲ್ಲಿ ನೈತಿಕತೆಯನ್ನು ಮರು ಸ್ಥಾಪಿಸುವ ಕೆಲಸ ರಾಜಕಾರಣಿಗಳದಾಗಿ ಈಗ ಉಳಿದಿಲ್ಲ, ಅಂಥ ಕೆಲಸವನ್ನು ಅವರಿಂದ ನಿರೀಕ್ಷಿಸುವಂತೆಯೂ ಇಲ್ಲ. ಕೊಳೆ ತೊಳೆಯುವ ಕೆಲಸವನ್ನು ಜನರೇ ಮಾಡಬೇಕಾಗಿದೆ. ತಾವು ಚುನಾಯಿಸಿದ ಶಾಸಕರು ತಮ್ಮ ಆಶೋತ್ತರಗಳಿಗೆ ಸ್ಪಂದಿಸದೆ ಹೋದಾಗ, ಅವರನ್ನು ಸಾರ್ವಜನಿಕವಾಗಿ ಪ್ರಶ್ನಿಸಬೇಕೆಂದ ಹಾಗೂ ಸಾರ್ವತ್ರಿಕ ಕಾರ್ಯಕ್ರಮಗಳಿಂದ ದೂರ ಇರಿಸಬೇಕಾಗಿದೆ. ಅಂಥ ರಾಜಕಾರಣಿಗಳು ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸಿದಾಗ ಅವರನ್ನು ಪಕ್ಷಾಂತರವಾಗಿ ವಿರೋಧಿಸುವ ಮೂಲಕ ಮತದಾರರು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಬೇಕಾದ ಅನಿವಾರ್ಯತೆ ಇಂದಿನದು. ರಾಜಕಾರಣ ಹಾಗೂ ಅದರ ಮೂಲಕ ದೊರೆಯಬಹುದಾದ ಅಧಿಕಾರ ಜನರ ಸೇವೆಗೆ ದೊರೆಯುವ ಅವಕಾಶವೇ ಹೊರತು, ವ್ಯಕ್ತಿಗತ ಹಾಗೂ ಕೌಟುಂಬಿಕ ಏಳಿಗೆಗೆ ದೊರೆತ ಪರವಾನಗಿಯಲ್ಲ ಎನ್ನುವುದನ್ನು ಇಂದಿನ ಪ್ರಜಾ ಪ್ರತಿನಿಧಿಗಳಿಗೆ ಅರ್ಥ ಮಾಡಿಸಬೇಕಾಗಿದೆ.

'ಪಾಲಿಟಿಕ್ಸ್ ಈಸ್ ದಿ ಲಾಸ್ತ್ ರೆಸಾರ್ಟ್ ಆಫ್ ಸೈಂಟಿಲ್ಸ್!' (ರಾಜಕಾರಣ ಮೂರ್ಖರ ಕೊನೆಯ ತಾಣ) ಎನ್ನುವ ಐರಿಷ್ ಚಿಂತಕ ಜಾರ್ಜ್ ಬರ್ನಾರ್ಡ್ ಶಾ ಅವರ ಹೇಳಿಕೆ ಜನಪ್ರಿಯವಾದುದು. ಆ ಹೇಳಿಕೆಯಲ್ಲಿ - 'ಮೂರ್ಖರು' ಎನ್ನುವ ಪದದ ಬದಲಿಗೆ 'ಭಂಡರು', 'ನಿರ್ಲಜ್ಜರು' ಎಂದು ಬಳಸಬೇಕಾಗಿದೆ. ಈ ಮೂರ್ಖ, ಭಂಡ, ನಿರ್ಲಜ್ಜರ ಜಾಗದಲ್ಲಿ ಜನಪರ ಕಾಳಜಿ ಉಳ್ಳವರನ್ನು, ಮೌಲ್ಯಾಧಾರಿತ ರಾಜಕಾರಣ ನೆಟ್ಟಿಡವರನ್ನು ತರುವ ಕೆಲಸವನ್ನು ಸಮಾಜ ಅತ್ಯಂತ ಪ್ರಜ್ಞಾಪೂರ್ವಕವಾಗಿ ಮಾಡಬೇಕಾಗಿದೆ.

■ ರಘುನಾಥ ಚ.ಹ.